

ಬೆಳಕಿನ ಸಂದೇಶವನ್ನು ವಹಿಸಿಕೊಂಡು ಸೂರ್ಯ ಪೂರ್ವದಲ್ಲಿ ಬಂದು ಸೇರುತ್ತಾನೆ ಎಂದು ನೆನಪು ಮಾಡಿಕೊಂಡಾಗ ಬೆಚ್ಚಿ ಕಂಪಿಸುತ್ತಿದ್ದೇನೆ!...

ತಂಗಿ, ನಿನ್ನನ್ನು ಹೀಗೆ ಕರೆಯಲು ಈ ಅಣ್ಣ ಅರ್ಹನಲ್ಲ... ನಾನು ಅಪರಾಧಿಯೇನು? ನನಗೆ ಯೋಚಿಸುವುದಕ್ಕೂ ಸಾಧ್ಯವಿಲ್ಲ. ಈ ಭೀಕರ ಘಟನೆ ನಿನ್ನ ಬದುಕಿನಲ್ಲಿ ಎಲ್ಲಾ ಕಾಲಕ್ಕೂ ಒಂದು ದುಸ್ಸಪ್ನವಾಗಿ ನೆಲೆಗೊಳ್ಳಲಾರದೆ?

ಯಾರಲ್ಲಿ ನಾನು ಕ್ಷಮೆ ಕೋರಬೇಕಾದುದು?

ಎಲ್ಲಿಂದಲೋ ಹುಡುಕಿ ತೆಗೆದ ಒಂದು ಮೇಣದಬತ್ತಿ ಉರಿಸಿ ಬರೆಯುತ್ತಿದ್ದೇನೆ... ನಾನು ತೀರ್ಮಾನಿಸಿದ್ದಾಯಿತು.

ಸತ್ತ ಮೇಲೆ ನನ್ನನ್ನು ನೆನೆದು ಒಂದೇ ಒಂದು ಹೃದಯವೂ ದುಃಖಿಸಲಾರದು... ನನಗಾಗಿ ಒಂದು ಹಸಿ ಕಣ್ಣರನ್ನು ಕೂಡಾ ಹಸಿಸಬಾರದು ಎಂಬ ಪ್ರಾರ್ಥನೆಯಿದೆ.

ದೂರದ ರೈಲುಹಳಿಯಿಂದ ಹುಚ್ಚುಹಿಡಿಸುವ ಆರ್ತನಾದ ಕೇಳಿಸುತ್ತಿದೆ. ಮಿತ್ರಾ, ನನಗೆ ಹೊರಡುವುದಕ್ಕಾಯಿತು. ವಿರಮಿಸುತ್ತೇನೆ

ಎಂ.ಟಿ. ವಾಸುದೇವನ್ ನಾಯರ್

ಭಾರತೀಯ ಜ್ಞಾನನೀರ ಪುರಸ್ಕೃತ ಮಲಯಾಳಂ ಲೇಖಕ. ಸಣ್ಣಕತೆ, ಕಾದಂಬರಿ, ಪ್ರವಾಸ ಸಾಹಿತ್ಯ, ಪ್ರಬಂಧ, ನಾಟಕ, ಚಿತ್ರಸಾಹಿತ್ಯ, ಹೀಗೆ ಸಾಹಿತ್ಯ ಸಂಸ್ಕೃತಿಯ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ ಬರಹಗಾರ. ಸಿನಿಮಾ ನಿರ್ದೇಶಕರಾಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಮಲಯಾಳಂ ವಾರಪತ್ರಿಕೆ 'ಮಾತೃಭೂಮಿ'ಯ ಸಂಪಾದಕರಾಗಿದ್ದರು. 'ಚೌಕಟ್ಟಿನ ಮನೆ', 'ದುರ್ಬೀಜ', 'ಭೀಮಾಯಣ', 'ಕಾಲ', 'ಮಂಜು', 'ವಾರಣಸಿ' ಮೊದಲಾದ ಕಾದಂಬರಿಗಳು ಹಾಗೂ ಸುಮಾರು 30ಕ್ಕೂ ಹೆಚ್ಚು ಸಣ್ಣಕತೆಗಳು ಕನ್ನಡದಲ್ಲಿ ಪ್ರಕಟವಾಗಿವೆ. ವಾಸುದೇವನ್ ನಾಯರ್ ಪ್ರಸ್ತುತ ಕೋಳಿಕೋಡಿನಲ್ಲಿ ನೆಲೆಸಿದ್ದಾರೆ.

ಮೋಹನ ಕುಂಟಾರ್

ಕೇರಳದ ಕಾಸರಗೋಡಿನ ಕುಂಟಾರಿನವರಾದ ಮೋಹನ ಕುಂಟಾರ್ ಕ್ಯಾಲಿಕಟ್ ವಿಶ್ವವಿದ್ಯಾಲಯ, ಮದುರೈ ಕಾಮರಾಜ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆದು ಪ್ರಸ್ತುತ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸಂಶೋಧನೆ, ಅನುವಾದ ಕ್ಷೇತ್ರಗಳಲ್ಲಿ ಗಮನಾರ್ಹ ಕೆಲಸ ಮಾಡಿರುವ ಅವರ 40ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ. ಇಂಗ್ಲಿಷಿನಿಂದ 'ವಿಯೆಟ್ನಾಮ್: ಆನೆಯನ್ನು ಮಣಿಸಿದ ಮಿಡತೆಗಳು', ಮಲಯಾಳಂನಿಂದ ವೈಕುಂ ಮಹಮ್ಮದರ 'ಬಶೀರ್ ಕಥೆಗಳು', 'ವಾಸುದೇವನ್ ನಾಯರ್ ಕತೆಗಳು', ತೆಗಳಿ ಶಿವಶಂಕರ ಪಿಳ್ಳೆಯವರ 'ತೋಟಿಯ ಮಗ', ಉರುಬ್ ಅವರ 'ಸುಂದರಿಯರು ಸುಂದರರು', ಪಿ. ವತ್ಸಲಾ ಅವರ 'ಆಗ್ನೇಯ', ಒ. ಚಂದು ಮೆನೋನ್ ಅವರ 'ಶಾರದ' ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.